



ಸ್ಯ ಮುಕ್ತ ವಿಶ್ವವಿದ್ಯಾನಿಲಯ
ಮುಕ್ತಗಂಗೋತ್ರಿ, ಮೈಸೂರು-570006
ಇಂಜಿನಿಯರಿಂಗ್ ವಿಭಾಗ

No: KSOU/ES/89/2019-20

Date: 18.05.2020

ದರಪಟ್ಟಿ ಆಹ್ವಾನ ಪ್ರಕಟಣೆ

ವಿಷಯ: ವಿವಿಧ ವಿಭಾಗಗಳಲ್ಲಿನ ಕುರ್ಚಿ ಮತ್ತು ಟೇಬಲ್ ಹಾಗೂ ವ್ಯವಸ್ಥಾಪನ ಮಂಡಳಿಯ ಸಭಾಂಗಣದಲ್ಲಿನ ಕುರ್ಚಿಗಳನ್ನು ದುರಸ್ತಿಪಡಿಸುವ ಸಂಬಂಧದ ದರಪಟ್ಟಿ ಆಹ್ವಾನದ ಬಗ್ಗೆ

ಉಲ್ಲೇಖ: ಮಾನ್ಯ ಕುಲಪತಿಗಳ ಅನುಮೋದನೆ ದಿನಾಂಕ: 18.03.2020

ವಿವಿಧ ವಿಭಾಗಗಳಲ್ಲಿನ ಕುರ್ಚಿ ಮತ್ತು ಟೇಬಲ್ ಹಾಗೂ ವ್ಯವಸ್ಥಾಪನ ಮಂಡಳಿಯ ಸಭಾಂಗಣದಲ್ಲಿನ ಕುರ್ಚಿಗಳನ್ನು ದುರಸ್ತಿ ಪಡಿಸಲು ಉದ್ದೇಶಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ನಮೂದಿಸಿರುವ ವಿವಿಧ ಪೀಠೋಪಕರಣಗಳನ್ನು ದುರಸ್ತಿಪಡಿಸುವ ಸಂಬಂಧದ ದರಪಟ್ಟಿಯನ್ನು ಆಹ್ವಾನಿಸಲಾಗಿದ್ದು ಸದರಿ ಕೆಲಸಗಳನ್ನು ನಿರ್ವಹಿಸಲು ತಗಲುವ ವೆಚ್ಚದ ದರವನ್ನು (ನಿಯಮಾನುಸಾರ ಚಾಲ್ತಿ ವರ್ಷದ ತೆರಿಗೆಗಳನ್ನು ಒಳಗೊಂಡಂತೆ) ನಮೂದಿಸಿ ಮೊಹರು ಮಾಡಿದ ಲಕೋಟೆಯ ಮೇಲೆ “ವಿವಿಧ ವಿಭಾಗಗಳಲ್ಲಿನ ಕುರ್ಚಿ ಮತ್ತು ಟೇಬಲ್ ಹಾಗೂ ವ್ಯವಸ್ಥಾಪನ ಮಂಡಳಿಯ ಸಭಾಂಗಣದಲ್ಲಿನ ಕುರ್ಚಿಗಳನ್ನು ದುರಸ್ತಿಪಡಿಸುವ ಸಂಬಂಧದ ದರಪಟ್ಟಿ” ಎಂದು ನಮೂದಿಸಿ ಕುಲಸಚಿವರು, ಕರಾಮವಿ, ಮೈಸೂರು ಇವರಿಗೆ ಖುದ್ದಾಗಿ/ಅಂಚೆ ಮೂಲಕ ದಿನಾಂಕ: 30.05.2020ರ ಒಳಗೆ ಸಲ್ಲಿಸಲು ಕೋರಲಾಗಿದೆ.

Dear Sir,

Subject: Repairing different types of Chairs and Tables at K.S.O.U. Mukthagangotri Campus, Mysuru

1. Sealed competitive quotation are invited by the undersigned for the following items of work.

Sl. No.	Items/Materials	Unit	Qty.	L.M.R Rate/Unit (₹)	Amount (₹)
1	Repairing and servicing of 'S' type netted Chair	Nos.	16		
2	Repairing and servicing of visitor's cushion chair	Nos.	02		
3	Repairing and servicing of revolving Computer Chair	Nos.	03		
4	Repairing and servicing of Peacock fabric cushion Chair (RTA)	No.	01		
5	Repairing and servicing of 2ft.x3ft. single side drawer office table	Nos.	03		
6	Repairing and servicing of Netted wooden chair	Nos.	02		
7	Repairing and servicing of Executive high back chair	Nos.	02		
8	Replacing of new adjustable arm for Conference Hall Chairs at admin block	Nos.	42		
				Total ₹	
				GST 18% ₹	
				Grand Total ₹	

te for items in the format of quotation attached;

- (b) The specification should be drafted to permit the widest possible competition and at the same time present a clear statement of the required standards of workmanship, materials, and performances of the goods to be procured.
 - (c) Reference to Brand name and catalogue number should be avoided as far as possible. Where unavoidable, they should be followed by the words 'or at least equivalent'.
 - (d) All duties, taxes and other levies payable by the tendered (including tax on the finished goods) shall be included in the rate.
 - (e) The rates quoted for each item shall be fixed for the duration of the contract and shall not be subject to any adjustment.
 - (f) Rates for supply of partial quantity of an item are not acceptable.
 - (g) Corrections if any shall be made by crossing out, initialing, dating and rewriting.
 - (h) Cable of facsimile quotations are not acceptable.
3. Each tender must submit only one quotation
 4. Evaluation of quotations
 - (a) The purchaser will evaluate and compare the quotations determined to be substantially responsible i.e., which are properly signed, and conform to the terms and conditions and specifications in the following manner:
 - (b) The evaluation would be done for all the items put together. The items for which no rates have been quoted would be treated as Zero and the total amount would be computed accordingly. Purchaser will award the contract to the responsive tenderer, whose total cost for all the items put together is the lowest.
 5. Award of Contract:
 - (a) The purchaser will award the contract to the tenderer whose quotation has been determined to be substantially responsible and who has offered the lowest price as per para 4 (b) above.
 - (b) The purchaser reserves the right at the time of contract award to increase or decrease the quantities of any or all of the items indicated in Para I 25% without any change in the unit price or any terms and conditions.
 - (c) Normal commercial warranty/guarantee if available shall be applicable to the supplied goods;
 - (d) Payment shall be made after the delivery of the goods and their acceptance.
 - (e) Notwithstanding the above, the purchaser reserves the right to accept or reject any quotations and to cancel the quotation process and reject all quotations at any time prior to the award of the contract.
 6. Last date and time of receipt of quotations:

You are requested to submit the sealed quotations super scribed on the envelope as "Quotations for the above due date on 30.05.2020 latest by 5.30 PM hours.

We look forward to receiving your quotations.

Registrar

Attachment: Schedule of Quotation Form

ಪ್ರತಿ:-

1. ವಿಶೇಷ ಅಧಿಕಾರಿಗಳು, ಮಾನ್ಯ ಕುಲಪತಿಗಳ ಕಾರ್ಯಾಲಯ ಕರಾಮವಿ, ಮೈಸೂರು ರವರಿಗೆ ಮಾಹಿತಿಗಾಗಿ,
2. ಕುಲಸಚಿವರ ಆಪ್ತ ಸಹಾಯಕರು, ಕರಾಮವಿ, ಮೈಸೂರು
3. ನಿರ್ದೇಶಕರು, ಐಟಿ ವಿಭಾಗ, ಕರಾಮವಿ, ಮೈಸೂರು ರವರಿಗೆ ಈ ಪ್ರಕಟಣೆಯನ್ನು ವಿವಿ ನಿಲಯದ ಅಧಿಕೃತ ವೆಬ್‌ಸೈಟ್ ನಲ್ಲಿ ದಿನಾಂಕ 30.05.2020 ರವರೆಗೆ ಪ್ರಟಿಸಲು ತಿಳಿಸಲಾಗಿದೆ.
4. ಕಛೇರಿ ಪ್ರತಿ.

Registrar

Karnataka State Open University
Mukthagangotri, **Mysuru – 06.**

Dear Sir,

Subject: Repairing different types of Chairs and Tables at K.S.O.U.
Mukthagangotri Campus, Mysuru

1. **Sealed competitive quotation are invited by the undersigned for the following items of work.**

Sl. No.	Items/Materials	Unit	Qty.	L.M.R Rate/Unit (₹)	Amount (₹)
1	Repairing and servicing of 'S' type netted Chair	Nos.	16		
2	Repairing and servicing of visitor's cushion chair	Nos.	02		
3	Repairing and servicing of revolving Computer Chair	Nos.	03		
4	Repairing and servicing of Peacock fabric cushion Chair (RTA)	No.	01		
5	Repairing and servicing of 2ft.x3ft. single side drawer office table	Nos.	03		
6	Repairing and servicing of Netted wooden chair	Nos.	02		
7	Repairing and servicing of Executive high back chair	Nos.	02		
8	Replacing of new adjustable arm for Conference Hall Chairs at admin block	Nos.	42		
				Total ₹	
				GST 18% ₹	
				Grand Total ₹	

Gross Total Cost Rs. _____ (in figures)

Rs. _____ (in words)

We agree to execute the above said work in accordance with the technical specifications for a total contract price Rs. _____ (in figures) (Rupees _____ (in words), within the period specified in the invitations of quotation.

Name: _____

Signature: _____

Date: _____